### The Sandur Manganese & Iron Ores Limited

Registered Office: 'SATYALAYA', Door No. 266 (Old No. 80), Ward No. 1 Behind Taluka Office, Sandur - 583 119, Ballari District, Karnataka CIN:L85110KA1954PLC000759; Website: www.sandurgroup.com Telephone: +91 8395 260301 Fax: +91 8395 260473

**CORPORATE OFFICE:** 

No.1A & 2C, 'Redifice Signature' No.6, Hospital Road, Shivajinagar Bangalore - 560 001

✓ Karnataka, India

Tel: 080 - 4152 0176 - 180 Fax: 080 - 4152 0182



MINES OFFICE:
Deogiri - 583112
Sandur Taluq
Bellary District
Karnataka, India
Tel:08395-271025/28/29/40
Fax: 08395-271066

21 June 2018

The Secretary
BSE Limited
Phiroze Jeejeebhoy Towers
Dalal Street
Mumbai - 400 001

Dear Sir/Madam,

Sub: Announcement under Regulation 30 of Securities & Exchange Board of India (Listing Obligations & Disclosure Requirements) Regulations, 2015- Newspaper Publication - Notice of completion of dispatch of Postal Ballot Notice

In pursuance of provisions of Regulation 30 read with Regulation 47 of SEBI(LODR) Regulations, 2015, please find enclosed copies of Notice of completion of dispatch of Postal Ballot Notice to shareholders of the Company, published today in newspapers, Prajavai (Ballari Edition) (Kannada) and Financial Express (All India edition) (English language).

We request you to take the same on record.

Thanking You

Yours faithfully for The Sandur Manganese & Iron Ores Limited

Divya Ajith Company Secretary & Compliance Officer ಗುರುವಾರ • ಜೂನ್ *21, 2018* 

🏶 ಸೂರ್ಯೋದಯ: 5.53 ಸೂರ್ಯಾಸ್ತ : 6:55 🥒 ಚಂದ್ರೋದಯ: ಮ. 1:12 ಚಂದ್ರಾಸ್ತ: ರಾ. 1:32

ಬುಧವಾರದ ಹವಾಮಾನ : ಗರಿಷ್ಠ 34° ಕನಿಷ್ಠ 23°

ಪಜಾೄಿವಾಣ

ಪ್ರಜಾವಾಣೀ ವಾರ್ತೆ

ಸಿರುಗುಪ್ಪ: ವಿಶ್ವಯೋಗ ದಿನ ಆಚರಿಸಲು ನಗರದ ಜೆಸ್ಕಾಂ ಇಲಾಖೆ ಕಚೇರಿ ಆವರಣದಲ್ಲಿ ಶ್ರೀ ಕೃಷ್ಣ ಯೋಗ ಸಮಿತಿ ವತಿಯಿಂದ ಯೋಗದ ಕುರಿತು ಜಾಗೃತಿ ಮತ್ತು ಸಾಮೂಹಿಕ ಯೋಗ ಆಯೋಜಿಸಲಾಗಿದೆ ಕಾರ್ಯಕ್ರಮ ಎಂದು ಸಮಿತಿಯ ಅಧ್ಯಕ್ಷ ಬಿಕಾರಾಂ ಹೇಳಿದರು.

ಕಚೇರಿ

ಆವರಣದಲ್ಲಿ ಬುಧವಾರ ನಡೆದ ಸಾಮೂಹಿಕ ಯೋಗ ಅಭ್ಯಾಸದಲ್ಲಿ ಅವರು ಮಾತನಾಡಿದರು.

ಶಾಸಕ ಎಂ.ಎಸ್.ಸೋಮಲಿಂಗಪ ಚಾಲನೆ ನೀಡಲಿದ್ದಾರೆ. ನಗರಸಭೆ ಅಧ್ಯಕ್ಷೆ ಬಿ.ಪಾರಿಜಾತಮ್ಮ ಭಾಗವಹಿಸುವರು ಎಂದು ತಿಳಿಸಿದರು. ಟ್ರಸ್ಟ್ ಉಪಾಧ್ಯಕ್ಷ ಆರ್.ಡಿ.ಉಮೇಶ, ನಗರಸಭೆ ಸದಸ್ಯ ವೆಂಕಟರಾಮರೆಡ್ಡಿ, ವೀರೇಶ್ಗೌಡ, ನಾಗರಾಜಶೆಟಿ. ಬಾಲಸುಬ್ಬಯ್ಯ, ಮಂಜುನಾಥ ಇದ್ದರು.

21/06/2018 at 10:30 AM

26/06/2018 upto 3:30 PM

### TUNGABHADRA BOARD : TB DAM

e-Procurement Short term tender Notice Nos to IFB No:136/2018-19 to 148/2018-19, 116 & 127/2018-19 (2nd call) and 12/2018-19(3nd Call) in respect of LLC Division, Ballari of T.B.Board, T.B. Dam costing less than Rs 20.00 lakhs

Bid Document downloading Start Date & Time:-

**Bid Document downloading** End Date & Time :-

> 26/06/2018 upto 5:30 PM Last Date & Time for submission of Blds :-

Date of opening of Price Bids:- 27/06/2018 at 11:00 AM As per tender document the eligible registered contractors are eligible to Participate in the tenders.

Further details can be seen @ https://tender.apeprocurement.gov.in

D: 08392 - 242415, 242519

Sd/- G. Viswanatha Reddy, **Executive Engineer** LLC Division, Ballari,



The Sandur Manganese & Iron Ures Limited ನೋಂದಾಯಿತ ಕಚೇರಿ: 'ಸತ್ಯಾಲಯ', ಡೋರ್ ನಂ. 266 (ಹಳೇ ಸಂಖ್ಯೆ: 80),

CIN: L85110KA1954PLC000759; ವೆಚ್ ಸೈಟ್: www.sandurgroup.com ದೂರವಾಣಿ: +91 8395 260301, ಫ್ಯಾಕ್ಸ್: +91 8395 260473

### ಇ-ಫೋಟಂಗ್ ಮತ್ತು ಅಂಚೆ ಮತಪತ್ರದ ಸೂಚನೆ

ಕದಸ್ತರಿಗೆ ಈ ಮೂಲಕ ತಿಳಿಸುವುದೇನೆಂದರೆ, ಕಂಪನಿಯು, ಕಂಪನಿಗಳ ಕಾಯ್ತೆ, 2013ರ ಕಲಂ 110 ಮತ್ತು ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014ರ ಆಡಿಯಲ್ಲಿ ಅಂಚೆ ದುತಪತ್ರದ ನಮೂನೆಯನ್ನು ಹಾಗೂ ಸ್ವಯಂ ವಿಳಾಸ ನಮೂದಿಸಲಾದ ಅಂಚೆ ಲಕೋಟೆಯನ್ನು ಕನ್ನ ಸದಸ್ಯರಿಗೆ ರವಾನಿಸುವ ಕಾರ್ಯವನ್ನು ಬುಧವಾರ, 20ನೇ ಜೂನ್ 2018 ರಂದು ಪೂರ್ಣಗೊಳಿಸಿದ್ದು, ಅಂಚೆ ಮತಪತ್ರದಲ್ಲಿ ಉಲ್ಲೇಖಿಸಿದ ವಿಷಯಗಳ ಕುರಿತಂತೆ ತನ್ನ ಷೇರುದಾರರ ಅನುಮತಿ ಕೋರಿದೆ.

8 ಜೂನ್ 2018 ರಂದು ನ್ಯಾಷನಲ್ ಸೆಕ್ಕೂರಿಟೀಸ್ ಡೆಪಾಸಿಟರಿ ಲಿಮಿಟೆಡ್ 'ಎನ್ಎಸ್ಡಿಎಲ್) ಮತ್ತು ಸೆಂಟ್ರಲ್ ಡೆಪಾಸಿಟರಿ ಸೆರ್ವೀಸ್ (ಇಂಡಿಯಾ) ಲಿಮಿಟೆಡ್ ಸಿಡಿಎಸ್ಎಲ್) ಇವರಿಂದ ಸಂದಾಯವಾಗಿರುವ ಘಲಾನುಭವಿ ಮಾಲಿಕರ ಪಟ್ಟಿ ಅಥವಾ ಸದಸ್ತರ ರಜಿಸ್ಷರ್'ನಲ್ಲಿ ದಾಖಲಾಗಿರುವ ಹೆಸರಿನ ಸದಸ್ಯರುಗಳಿಗೆ ಅಂಚೆ ಮತಪತ್ರದ ಸೂಚನೆಯನ್ನು, ರವಾನಿಸಲಾಗಿದೆ ಮತ್ತು ಸದರಿ ದಿನಾಂಕದಂದು ಪಾವತಿಸಲ್ಪಟ್ಟ ಬಂಡವಾಳದಲ್ಲಿನ ಷೇರು ಅನುಪಾತದ ಆಧಾರದಲ್ಲಿ ಮತದಾನದ ಹಕ್ಕುಗಳನ್ನು ಪರಿಗಣಿಸಲಾಗುತ್ತದೆ. ಕಟ್–ಆಫ್ ದಿನಾಂಕದಂದು ಷೇರುದಾರರಾಗಿಲ್ಲದಿರುವ ವ್ಯಕ್ತಿಯು ಸದರಿ ಸೂಚನೆಯನ್ನು ಮಾಹಿತಿ ಉದ್ದೇಶಕ್ಕಾಗಿ ಸಂದಾಯವಾಗಿರುವುದೆಂದು ಭಾವಿಸಬೇಕು.

ಕಂಪನಿಯು ತನ್ನ ಸದಸ್ಯರಿಗೆ ಅಂಚಿ ಮತಪತ್ರ ಅಥವಾ ಎನ್ಎಸ್ಡಾಎಲ್ ಮುಖಾಂತರ ನೀಡಲಾಗುವ ಇ–ವೋಟಿಂಗ್ ಸೌಲಭ್ಯದ ಮೂಲಕ ಮತದಾನ ಮಾಡುವ ಅವಕಾಶವನ್ನು ಎದಗಿಸಿರುತ್ತದೆ. 21 ಜೂನ್ 2018 ರಂದು ಮತದಾನ ಆರಂಭವಾಗುತ್ತದೆ ಮತ್ತು 21 ಜುಲೈ

ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಆಯ್ಕೆ ಮಾಡಿಕೊಳ್ಳುವ ಸದಸ್ಯರು, ತಮಗೆ ರವಾನಿಸಲಾಗಿರುವ ಸೂಚನೆಯ ಜೊತೆಗೆ ಲಗತ್ತಿಸಿರುವ ಅಂಚೆ ಮತಪತ್ರದ ನಮೂನೆಯನ್ನು ಸಂಸೂರ್ಣ ಭರ್ತಿ ಮಾಡಿ, ಸ್ವಯಂ ವಿಳಾಸ ನಮೂದಿಸಿರುವ ಲಕೋಟೆಯಲ್ಲಿ ಹಾಕಿ, 21ನೇ ಮಲೈ 2018 ರೊಳಗೆ ಪರಿಶೀಲಕರಿಗೆ ತಲುಸುವಂತೆ ರವಾನಿಸಬೇಕು. ಅಂಚೆ ಮತಪತ್ರದ ನಮೂನೆ ಲಭ್ಯವಾಗದಿರುವ ಪೇರುದಾರರು ನಂ. 1ಎ & 2೩, 'ರೆಡಿಫೈಸ್ ಸಿಗ್ರೇಚರ್' ನಂ. 6, ಹಾಸ್ತಿಟಲ್ ರೋಡ್, ಶಿವಾಜಿನಗರ, ಬೆಂಗಳೂರು–560 001 ವಿಳಾಸದಲ್ಲಿರುವ ಕಂಪನಿಯ ಕಾರ್ಷೊರೇಟ್ ಕಚೇರಿಯಲ್ಲಿ ಅಂಚೆ ಮತಪತ್ರದ ನಮೂನೆಯ ನಕಲು ಪ್ರತಿಗಾಗಿ ವಿನಂತಿ ಸಲ್ಲಿಸಬಹುದಾಗಿದೆ. ಮೇಲೆ ತಿಳಿಸಲಾದ ದಿನಾಂಕದ ನಂತರ ಸಂದಾಯವಾಗುವ ಲಕೋಟೆಗಳನ್ನು ಕಟ್ಟುನಿಟ್ಟಾಗಿ ಸದಸ್ಯರಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ ಎಂದಾಗಿ ಪರಿಗಣಿಸಲಾಗುತ್ತದೆ. ಇ-ವೋಟಿಂಗ್ ಮೂಲಕ ಮತದಾನ ಮಾಡಲು ಆಯ್ಕೆ ಮಾಡಿಕೊಳ್ಳುವ ಸದಸ್ಯರು, 21ನೇ ಜುಲೈ 2018 ರೊಳಗಾಗಿ ತಮ್ಮ ಮತದಾನ ಮಾಡಬೇಕೆಂದು ಕೋರಲಾಗಿದೆ. ಇ–ವೋಟಿಂಗ್ ಕುರಿತಂತೆ ಯಾವುದೇ ವಿಚಾರಣೆಗಳಿದ್ದಲ್ಲಿ, ಷೇರುದಾರರು www.evoling.nsdl.com ವೆಬ್ಸ್ಟೆಟ್ನಲ್ಲಿ ಲಭ್ಯವಿರುವ Frequently Asked Questions (FAQs) ಅಥವಾ ಡೌನ್ಲೋಡ್ ಸೆಕ್ಷನ್ ನಲ್ಲಿ ಪೇರುದಾರರಿಗಾಗಿ ಲಭ್ಯವಿರುವ ಮಾಹಿತಿಯನ್ನು ಪರಿಶೀಲಿಸಬಹುದು ಅಥವಾ ಶುಲ್ಕರಹಿತ ಸಂಖ್ಯೆ 1800–222–990 ಸಂಪರ್ಕಿಸಬಹುದು ಅಥವಾ evoting@nsdl.co.in ವಿಳಾಸಕ್ಕೆ ಇಮೇಲ್ ಬರೆಯಬಹುದು, ಇ–ವೋಟಿಂಗ್ ಅಥವಾ ಅಂಚಿ ದುತಪತ್ರದ ಮೂಲಕ ಮತದಾನೆ ಮಾಡುವುದಕ್ಕೆ ಸಂಬಂಧಿತ ವಿಚಾರಣೆಗಳಿದ್ದಲ್ಲಿ ಈ ಕೆಳ ಸಹಿದಾರರನ್ನು investors@sandurgroup.com ಇಮೇಲ್ ವಿಳಾಸದಲ್ಲಿ ಸಂಪರ್ಕಿಸಬಹುದು. ಪರಿಶೀಲಕರು ತಮ್ಮ ಪರಿಶೀಲನಾ ಕಾರ್ಯ ಸೂರ್ಣಗೊಂಡ ಬಳಿಕ ಪರಿಶೀಲನಾ ವರದಿಯನ್ನು ಕಂಪನಿಯ ಚೇರ್ಮನ್ನರಿಗೆ ಸಲ್ಲಿಸುತ್ತಾರೆ. ಮತದಾನದ ಫಲಿತಾಂಶವನ್ನು 23ನೇ ಜುಲೈ 2018 ರೊಳಗಾಗಿ ಘೋಷಿಸಲಾಗುತ್ತದೆ. ಮತದಾನದ ಫಲಿತಾಂಶವನ್ನು ಕಂಪನಿಯ ವೆಬ್ಸ್ಕೆಟ್ ಆದ http://sandurgroup.com / Investors-Desk.html ಮತ್ತು ಎನ್ಎಸ್ಡಿಎಲ್ನ ವೆಬ್ಸ್ಟೆಟ್ನ್ ನಲ್ಲಿ ಕೂಡ ಪ್ರಕಟಿಸಲಾಗುತ್ತದೆ. ಮತದಾನ ಫಲಿತಾಂಶಗಳು ಹೊರಬಿದ್ದ 48

ಸಂಡೂರ ಮ್ಯಾಂಗನೀಸ್ ಮತ್ತು ಐರನ್ ಓರ್ಡ್ ಲಿಮಿಟೆಡ್ ಪರವಾಗಿ

ಸ್ಥಳ: ಬೆಂಗಳೂರು ದಿವ್ಯಾ ಅಜಿತ್ ದಿನಾಂಕ: 20 ಜೂನ್ 2018 ಕಂಪನಿ ಕಾರ್ಯದರ್ಶಿ

ಪ್ರದರ್ಶಿಸಲಾಗುತ್ತದೆ.

ಗಂಟೆಗಳೊಳಗೆ ಸದರಿ ಫಲಿತಾಂಶವನ್ನು ಬಿಎಸ್ಇ ಲಿಮಿಟೆಡ್ ಇವರಿಗೂ ನೀಡಲಾಗುತ್ತದೆ

ವಾಗೂ ಕಂಪನಿಯ ನೊಂದಾಯಿತ ಕಚೇರಿ ಮತ್ತು ಕಾರ್ಪೊರೇಟ್ ಕಚೇರಿ ಎರಡರಲ್ಲೂ

### ಸಾಮೂಹಿಕ ಯೋಗಭ್ಯಾಸ 'ಸಾಲ ಮನ್ನಾ: ಮಾತು ತಪ್ಪಿದ ಮುಖ್ಯಮಂತ್ರಿ'

ಹೂವಿನಹಡಗಲಿ: 'ಅಧಿಕಾರ ನೀಡಿದರೆ ಎಚ್.ಪೂಜಪ್ಪ, 24 ಗಂಟೆಯೊಳಗೆ ರೈತರ ಕೃಷಿ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಿ ತಿಂಗಳು ಕಳೆದರೂ ಸಾಲ ಮನ್ನಾ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ' ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ

ಗುರುಲಿಂಗನಗೌಡ ಟೀಕಿಸಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, 'ಕೃಷಿ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಕುಮಾರಸ್ವಾಮಿ ವಚನ ಭ್ರಷ್ಟರಾಗಿದ್ದಾರೆ. ಮುಂದೊಂದು ದಿನ ಜನತೆ ತಕ್ಕ ಪಾಠ ಕಲಿಸಲಿದ್ದಾರೆ' ಎಂದರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಆರ್. ಬಸವನಗೌಡ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಬಿ. ಬಸವರಾಜ, ತಾ.ಪಂ. ಸದಸ್ಯ ಈಟಿ. ಲಿಂಗರಾಜ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ

**FEMALE CANDIDATE** 

FOR ADMIN

**BOYS Candidates** 

ಲಂಕೇಶನಾಯ್ಕ, ಶಿರಾಜ್ ಬಾವಿಹಳ್ಳಿ, ಜಯಣ್ಣ ಇದ್ದರು.

#### ಪೂರಕ ಪರೀಕ್ಷ:

ಸಂಡೂರು: 2018ನೇ ಸಾಲಿನ ಎಸ್ಪೆಸ್ಪೆಲ್ಫಿ ಪೂರಕ ಪರೀಕ್ಷೆಗಳು ಜೂ.21 ರಿಂದ 28ರವರೆಗೆ ನಡೆಯಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಐ.ಆರ್. ಅಕ್ಕಿಯವರು ತಿಳಿಸಿದ್ದಾರೆ.

ಪಟ್ಟಣದ ಛತ್ರಪತಿ ವಿದ್ಯಾಮಂದಿರ, ಎಪಿಎಂಸಿ ಬಳಿಯ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗ ಹಾಗೂ ಎಸ್.ಇ.ಎಸ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಬೆಳಿಗ್ಗೆ 9.30 ಜರುಗಲಿವೆ. ತಾಲ್ಲೂಕಿನಲ್ಲಿ ಒಟ್ಟು 656 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ.

ಶಬಲಿ ಕೇಟರ್ ಗೋವಾ ಹೋಟೆಲ್ ಎದುರುಗರ

for Dispatches Contact: AIN BEARING CENTRE 10am to1.30pm Opp: Radio Park, Ballari 7204603791 9343381877 9480647833 9986781877

#### ಹರಾಜು ಪ್ರಕಟಣೆ

ಕಂಪ್ಲಿ ತಾಲ್ಲೂಕು ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸರ್ಕಾರಿ ಹಿರಿಯ ಪ್ರಾಥಮಿಕ ಕಾಲೆಯಲ್ಲಿ ಸಂಗ್ರಹವಿರುವ ಹಳೆಯ, ಶಿಥಿಲವಾಗಿರುವ ಕಬ್ಬಿಣ ಕುರ್ಚಿಗಳು, ಕಬ್ಬಿಣದ ವಸ್ತುಗಳು, ಮರದ ಸಾಮಗ್ರಿಗಳು ಸೇರಿದಂತೆ ಇತರೆ ಸಾಮಗ್ರಿಗಳು ಇದ್ದು, ಹರಾಜ

ಹರಾಜಿನಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ದಿನಾಂಕ 23-6-2018ರಂದು ಮಧ್ಯಾಹ್ನ 12ಕ್ಕೆ ಪ್ರಸ್ತುತ ಶಾಲಾ ಆದರಣದಲ್ಲಿ ಹಾಜರಿರತಕ್ಕದ್ದು

ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಅಂದು ಬೆಳಿಗ್ಗೆ 10.00 ಗಂಟೆ ಒಳಗೆ ಮುಖ ಗುರುಗಳ ಹತ್ತಿರ ರೂ. 5000/– ಮುಂಗಡವಾಗಿ ಪಾವತಿಸಿ ರಶೀದಿ ಪಡೆಯತಕ್ಷಮ್ಮ.

ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು ಮೆಟ್ರ (ಹೋಸ್ಟ್), ಕಂಪ್ಲಿ (ತಾ), ಬಳ್ಳಾರಿ (ಜಿ) ಮುಖ್ಯ ಗುರುಗಳು

### ಸಾರ್ವಜನಿಕ ತಿಕ್ಷಣ ಇಲಾಖೆ, ಕ್ಷೇತ್ರ ತಿಕ್ಷಣಾಧಿಕಾರಿಗಳ ಕಾರ್ಯಾಲಯ

ಔರಾದ್ (ಬಾ). ಜಿ. ಬೀದರ್.

ಸಂಖ್ಯೇಆ2 /ಆಡಳಿತ /ಕಛೇರಿ: ವಾಹನ:2018-19

ದಿನಾಂಕ: 18-06-2018

#### ಪಕಟಣ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಔರಾದ್ (ಬಾ)ದಲ್ಲಿ ಸರ್ಕಾರಿ ಅಧಿಕೃತ ಕೆಲಸಕ್ಕಾ? ರಾಡಿಗೆ ಆಧಾರದ ಮೇಲೆ ವಾಹನ (ಜೀಮ) ಬೇಕಾಗಿದೆ. ವಾಹನಕ್ಕೆ ಮಾಸಿಕ 2500 ಕಿ.ಮೀ ಅಥವಾ 300 ಗಂಟೆಗಳಗಾಗಿ ಹವಾನಿಯಂತ್ರಣ ರಹಿತ (ನಾನ್ ಎಸಿ) ವಾಹನಕ್ಕೆ ರೂ. 25000 ಅಥವಾ ಹವಾನಿಯಂತ್ರಣ (ಎಸಿ) ವಾಹನಕ್ಕೆ ರೂ. 30,000 ರಂತೆ ಕರ್ನಾಟಕ ನೊಂದಣಿ ಹೊಂದಿರುವ ಹಳದಿ ಬೋರ್ಡ್ ಹಾಕಿರುವ ವಾಹನಕ್ಕೆ ಬಾಡಿಗೆ ಕರೆಯಲಾಗಿದೆ. (ಬೋಲೆರೊ ವಾಹನಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು). ಆಸಕ್ತಿ ಇರುವವರು ದಿನಾಂಕ 26–06–2018ರ ವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಔರಾದ್ (ಬಾ)ಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಹಿ/- ಕ್ಷೇತ್ರ ಶಿಕ್ಷಣಾಧಿಕಾರಿಗಳು ಔರಾದ್ (ಖಾ). ಜ. ಜೀದರ್

### ಹೊಹಹೇದೆ, ಐಶ್ಯಾರಿ ಜಲ್ಲೆ.

ನೊಂದಡೆ ಹಂಪೈ: 95/1988-89

ಸದರಿ ಸಂಘದ 01-09-2008 ರಿಂದ 31-01-2017ನೇ ಪಾಲನ ವರೆಗೆ ವಾರ್ಷಿಕ ಲೆಕ್ಕ ಚಲ್ಲಾ ಸಂಘ ಸಂಸ್ಥೆಗಳ ನೊಂದಡಾಭಿಕಾಲಿಗಳು, ಬಟ್ಟಾಲಿ ಇವರಳ್ಳ ನ್ನು ಸಲ್ಲಪಲಾಗಿದೆ. ಸಂಘದ ನವೀಕರಣಕ್ಕೆ ಸಂಘದ ಪದಸ್ಯರಲ್ಲ ಯಾವುದೇ ಕ್ಷೇಪಡೆಗಳು ಇದ್ದಲ್ಲ ಈ ಪ್ರಕಟಣೆ ಪ್ರಕಟಗೊಂಡ 7 ಏಮಾಗಲೊಳಗಾಗಿ ಬಬ್ಬಾರಿಯ ಅಲ್ಲಾ ಸಂಘ ಸಂಸ್ಥೆಗಳ ನೊಂದಣಾಭಿವಾರಿಗಳಿಗೆ ಅಥವಾ ಸಂಘದ ಅಧ್ಯಕ್ಷನ್ನು/ ಕಾರ್ಯವರ್ತಿಗಳಿಗೆ ಕ್ಲೀಪರಕ್ಕರು ನಿಗಧಿತ ವಿನಗಲೊಳಗೆ ಯಾವುದೇ ಆಕ್ಷೇಪಡೆ ಬಾರವಿದ್ದಲ್ಲ ಸಂಘದ ಪಾರ್ತಿಕ ಯಾಣಗಳಲ್ಲಿಯಲ್ಲ ಲೆಕ್ಕ ಪರ್ಧಕನ್ನು ಪಡಪಕಕೆಯಲ್ಲ ದಾಖಕಕಲು ಅಕ್ಷೇಪಡೆ ಇರುವುದಲ್ಲ ಎಂದು ವಿಕಸಲಾಗುವುದು.

ಸ್ಥಳ:-ಹೊಸಲೇವೆ ದಿನಾಂಕ:-19/06/2018

1080/-

### ಪಾಲಕರಿಂದ ದೂರು; ಶಿಕ್ಷಕರ ಕಾರ್ಯ ವೈಖರಿ ವಿಚಾರಣೆ

### ನೋಟಿಸ್ ಜಾರಿ ಮಾಡಲು ನಿರ್ಧಾರ

ಪ್ರಜಾವಾಣಿ ವಾರ್ತೆ

ತಾಲ್ಲೂಕಿನ ಮುದ್ದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೆಲ ಶಿಕ್ಷಕರ ಕಾರ್ಯ ವೈಖರಿ ಸಮರ್ಪಕವಾಗಿಲ್ಲ ಸಾರ್ವಜನಿಕರು ಪಾಲಕರಿಂದ ದೂರು ಬಂದ ಕಾರಣ ಕ್ಷೇತ್ರ ಶಿಕ್ಷಣಾಧಿಕಾರಿ, ಚುನಾಯಿತ ಪ್ರತಿನಿಧಿಗಳು ಶಾಲೆಗೆ ಬುಧವಾರ ಭೇಟಿ ನೀಡಿ ವಿಚಾರಣೆ ನಡೆಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಕೆಲ ಮುಖಂಡರು ಮಾತನಾಡಿ, 'ಪ್ರಸ್ತುತ ಶಾಲೆಯ ಶಿಕ್ಷಕ ಪುರುಷೋತ್ತಮ ಹಾಜರಿ ಹಾಕಿ ನಂತರ ಶಾಲೆಯಿಂದ ಹೊರ ಹೋಗುತ್ತಾರೆ. ಅದೇ ರೀತಿ, ಅಬ್ದುಲ್ ಸಹ ಸರಿಯಾಗಿ ಮಾಡುವುದಿಲ್ಲ. ಇದರಿಂದ ಪಾಠ, ಪ್ರವಚನಗಳಿಂದ ವಂಚಿತರಾಗುತ್ತಿದ್ದಾರೆ. ಈ ಇಬ್ಬರು ಶಿಕ್ಷಕರನ್ನು ವರ್ಗಾವಣೆ ಮಾಡಬೇಕು' ಎಂದು ಆಗ್ರಹಿಸಿದರು.

ಬಿಇಒ ಎಲ್.ಡಿ. ಜೋಷಿ ಮಾತನಾಡಿ, 'ಹಾಜರಿ ಹಾಕಿ ತೆರಳುವ ಶಿಕ್ಷಕ ಪುರುಷೋತ್ತಮ ಅವರಿಗೆ ಕಾರಣ ಕೇಳಿ ನೋಟಸ್ ಜಾರಿ

#### ಆಕಾಶವಾಣಿ

#### ಹೊಸಪೇಟೆ ಬೆಳಿಗ್ಗ

6.10: ಭಕ್ತಿ ಸಾಗರ (ಭಕ್ತಿ ಗೀತೆಗಳು) 6.30: ಚಿಂತನ 6.35: ರೈತರಿಗೆ ಸಲಹೆ 6.40: ಹಸಿರೇ ಉಸಿರು

6.45: ಜಾನಪದ ಗೀತೆಗಳು 7.15: ಬಾವಗೀತೆಗಳು

7.45: ಚಿತ್ರಗೀತೆಗಳು 8.00: ರೇಡಿಯೊ ಡಾಕ್ಟರ್ 8.35: ಗೀತ ಚಿತ್ತಾರ 9.05: ಅಮ್ಮ ಹೇಳಿದ ಕಥೆ, ಗೀತ

9.30: ಕರೆಗೊಂದು ಗೀತೆ 12.30: ಐಶ್ವರ್ಯ

ಚಿತ್ಕಾರ

### 5.00: ಚಿತ್ರಗೀತೆಗಳು

5.30: ವಿಜಯನಗರದ ಐಸಿರಿ 6.15: ದಿನಕ್ಕೂಂದು ಪ್ರಶ್ನೆ ಪ್ರಶ್ನೆಗೊಂದು ಉತ್ತರ

6.20: ಅಪೇಕ್ಷ 6.51: ಕಿಸಾನ್ ವಾಣಿ 7.45: ಚಿತ್ರಸುಧಾ

8.30: ಚಿತ್ರಗೀತೆಗಳು

### ಮಹಿಳೆ ಆತ್ರಹತ್ತೆ

ಮರಿಯಮ್ಮನಹಳ್ಳಿ: ನೋವು ತಾಳಲಾರದೆ ವಿಷ ಸೇವಿಸಿ ಹಗರಿಬೊಮ್ಮನಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮೀಪದ ಹಲಗಾಪುರ ಗ್ರಾಮದ ಭರಮವ್ವ (35) ಅವರು ಮಂಗಳವಾರ

ತಡರಾತ್ರಿ ಮೃತಪಟ್ಟಿದ್ದಾರೆ. ಅವರು ಮೂರು ವರ್ಷದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಮಂಗಳವಾರ ಮಧ್ಯಾಹ್ನ ತೀವ್ರವಾದ ಹಿನ್ನೆಲೆಯಲ್ಲಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ವಿಷ ಸೇವಿಸಿದ್ದಾರೆ. ತೀವ್ರ ಆಸ್ವಸ್ಥಗೊಂಡ ಅವರನ್ನು ಹೆಚ್ಚಿನ ಚಿಕಿತ್ರೆಗಾಗಿ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.

- ಶಿಕ್ಷಕರ ವಿರುದ್ಧ ದೂರು
- ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರೆ ಆಗ್ರಹ
- ಆದಷ್ಟು ಬೇಗನೆ ವರದಿ ನೀಡಲು ಸೂಚನೆ

ಮಾಡಲಾಗುವುದು. ಮತ್ತೊಬ್ಬ ಶಿಕ್ಷಕ ಅಬ್ದುಲ್ ಅವರಿಗೆ ಉತ್ತಮವಾಗಿ ಪಾಠ ಬೋಧಿಸುವಂತೆ ಸೂಚಿಸಿದರು. ಮೂರು ದಿನದಲ್ಲಿ ಪಠ್ಯ ವಿಭಜನೆ, ಪಾಠ ಟಿಪ್ಪಣೆ ಸೇರಿದಂತೆ ಎಲ್ಲ ವರದಿ ಸಲ್ಲಿಸಬೇಕು. ಇಲ್ಲವಾದರೇ ಈ ತಿಂಗಳ ಸಂಬಳ ತಡೆ ಹಿಡಿಯಲಾಗುವುದು' ಎಂದು ಎಚ್ಚರಿಕೆ

'ಎಲ್ಲ ಶಿಕ್ಷಕರು ಸರಿಯಾಗಿ ಕಾರ್ಯನಿರ್ವ ಹಿಸಬೇಕು. ಮುಂದಿನ 20ದಿನದಲ್ಲಿ ಶಾಲೆಯಲ್ಲಿ ಎಲ್ಲ ಸುಧಾರಣೆ ಕಾಣಬೇಕು. ಶಿಕ್ಷಕರು ದೂರು ಬರದಂತೆ ಎಚ್ಚರಿಕೆ ವಹಿಸಬೇಕು. ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಯನ್ನು ವರ್ಗಾವಣೆ ಸಮಯದಲ್ಲಿ ಗಮನಹರಿಸಿ ತುಂಬಲಾಗುವುದು' ಎಂದು ಹೇಳಿದರು. ಸ್ಪಷ್ಟನೆ: ಸಭೆಯಲ್ಲಿ ಹಾಜರಿದ್ದ ಶಿಕ್ಷಕ ಅಬ್ದುಲ್ ಮಾತನಾಡಿ, 'ಕಳೆದ ಕೆಲ



ಕಂಪ್ಲಿ ತಾಲ್ಲೂಕಿನ ನಂ.10 ಮುದ್ದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಲ ಶಿಕ್ಷಕರ ಕಾರ್ಯ ವೈಖರಿ ಕುರಿತು ದೂರು ಬಂದ ಕಾರಣ ಬಿಇಒ ಎಲ್.ಡಿ. ಜೋಷಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಶ್ರೀನಿವಾಸರಾವ್ ಬುಧವಾರ ಭೇಟಿ ನೀಡಿ ವಿಚಾರಣೆ ನಡೆಸಿದರು

ಪಾಠ ಬೋಧನೆ ಮಾಡುವಲ್ಲಿ ತೊಂದರೆ ಯಾಗಿದೆ. ಮುಂದೆ ಹೀಗಾಗದಂತೆ ಎಚ್ಚರವಹಿಸುತ್ತೇನೆ' ಸ್ಪಷ್ಟಪಡಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಶ್ರೀನಿವಾಸರಾವ್, ಗ್ರಾಮ ಎಂ.ಎಸ್. ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಮಹಾಂತಮ್ಮ, ವೈ. ಸದಸ್ಯರಾದ ತಾಯಣ್ಣ, ಎಸ್ಡಿಎಂಸಿ ಸದಸ್ಯರಾದ

ದಿನಗಳಿಂದ ಅನಾರೋಗ್ಯದ ಪರಿಣಾಮ ಎಚ್. ದುರುಗಪ್ಪ, ಡಿ. ವೆಂಕಟೇಶ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಎಸ್. ವೆಂಕಟಸ್ವಾಮಿ ಮುಖಂಡರಾದ ಜಡೆ ಮಹಾದೇವ ಕೆ. ಕುಮಾರ, ಐ. ಚನ್ನಮಲ್ಲಿಕಾರ್ಜುನ, ಮಲ್ಲಿಕಾರ್ಜುನಸ್ಕಾಮಿ, ಸ್ವಾಮಿ, ತಿಮ್ಮಪ್ಪ, ಅವಲಕ್ಕಿ ಮುಕ್ಕಣ್ಣ, ಆರ್. ಗಣೇಶ, ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಸಿಆರ್ಪಿ ಶ್ರೀಕಾಂತ್,

### ಮೇಲೇತುವೆ ನಿರ್ಮಾಣ ಚುರುಕು

ಪ್ರಜಾವಾಣಿ ವಾರ್ತೆ

ಬಳ್ಳಾರಿ: ನಗರದ ಸತ್ಯನಾರಾಯಣ ಪೇಟೆಯಲ್ಲಿ ಮೇಲ್ಪೇತುವೆ ನಿರ್ಮಾಣ ಚುರುಕುಗೊಂಡಿದು. ಸೇತುವೆಯ ಕಾಂಕ್ರಿಟ್ ಕಂಬಗಳ ಮೇಲೆ ಕಬ್ಬಿಣದ ತಡೆಗೋಡೆ ಅಳವಡಿಸುವ ಕಾರ್ಯಕ್ಕೆ ಶಾಸಕ ಜಿ.ಸೋಮಶೇಖರ ರೆಡ್ಡಿ ಬುಧವಾರ ಚಾಲನೆ ನೀಡಿದರು.

ಮೋಕಾ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ನಿರ್ಮಾಣ ಕಾರ್ಯಕ್ಕೆ 2004ರಲ್ಲಿ ಚಾಲನೆ ನೀಡಲಾಗಿತ್ತು. 2013ರಲ್ಲಿ ಮತ್ತೆ ಚುರುಕುಗೊಂಡಿತ್ತು. ಆ ನಂತರ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಸ್ಥಗಿತಗೊಂಡಿತ್ತು. ಈಗ ಮತ್ತೆ ಆರಂಭವಾಗುತ್ತಿದೆ' ಎಂದು ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

'₹ 27 ಕೋಟಿ ವೆಚ್ಚದಲ್ಲಿ ಸೇತುವೆ 14 ಕೋಟಿಯಷ್ಟು ವೆಚ್ಚ ಹೆಚ್ಚಿಸಲಾಗಿದೆ. ಇದೆ' ಎಂದರು.



ಬಳ್ಳಾರಿಯ ಸತ್ಯನಾರಾಯಣಪೇಟೆಯಲ್ಲಿ ರೈಲ್ವೆ ಮೇಲ್ಲೇತುವೆಯ ಕಾಂಕ್ರಿಟ್ ಕಂಬಗಳ ಮೇಲೆ ಕಬ್ಬಿಣದ ತಡೆಗೋಡೆ ಅಳವಡಿಸುವ ಕಾರ್ಯ ಬುಧವಾರ ಆರಂಭವಾಯಿತು.

ನಿರ್ಮಾಣ ಕಾರ್ಯ ಆರಂಭವಾದರೂ, ಗಣೇಶ ಹಬ್ಬದ ವೇಳೆಗೆ ಸೇತುವೆ ವಿಳಂಬದ ಕಾರಣ ಮತ್ತೆ ಸುಮಾರು ₹ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆ

## ಸಾಲ ಮನ್ನಾ: ರೈತರ ಆಗ್ರಹ

ಪ್ರಜಾವಾಣಿ ವಾರ್ತೆ

ಬಳ್ಳಾರಿ: ಬ್ಯಾಂಕ್ ಗಳಲ್ಲಿ ರೈತರ ಎಲ್ಲ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣ ದಲ್ಲಿ ಬುಧವಾರ ಧರಣಿ ನಡೆಸಿದರು.

ಸ್ವಾಮಿನಾಥನ್ ಶಿಫಾರಸಿನಂತೆ ರೈತರಿಗೆ ಬಡ್ಡಿ ರಹಿತ ಸಾಲ ನೀಡಬೇಕು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೋಣಿ ಬಸಪ್ಪ

ಆಗಹಿಸಿದರು. '2009ರ ಏಪ್ರಿಲ್ ನಿಂದ 2017 ರವರೆಗಿನ ಬೆಳೆ ಸಾಲವನ್ನು ಮಾತ್ರ ಮನ್ನಾ ಮಾಡುವ ನಿರ್ಧಾರ ಸ್ವಾಗತಾರ್ಹ. ಆದರೆ ಆ ಅವಧಿಯನ್ನು 2009ರ ಹಿಂದಿನ ಅವಧಿಯ ಸಾಲವನ್ನೂ ಮನ್ನಾ ಮಾಡಬೇಕು. ಅದರೊಂದಿಗೆ ಅವಧಿಯನ್ನು 2018ರ ಮೇವರೆಗೂ ವಿಸ್ತರಿಸಬೇಕು' ಎಂದು ಒತ್ತಾಯಿಸಿದರು.

'ಕೃಷಿ ಉದ್ದೇಶಕ್ಕಾಗಿ ಕುಟುಂಬದವರು ಆಭರಣಗಳ ಮೇಲೆ ಪಡೆದಿರುವ ಸಾಲ, ಕೃಷಿ ಅಭಿವೃದ್ಧಿಗೆ



ಬ್ಯಾಂಕ್ ಗಳಲ್ಲಿ ರೈತರ ಎಲ್ಲ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಧರಣೆ ನಡೆಸಿದರು

ಪಡೆದಿರುವ ಮಧ್ಯಮ ಮತ್ತು ದೀರ್ಘಾವಧಿ ಸಾಲ, ಪಶುಪಾಲನೆ ಸಾಲ, ಎತ್ತಿನ ಗಾಡಿ ಸಾಲ, ಟ್ರ್ಯಾಕ್ಕರ್ಗಳ ಸಾಲ, ಮಹಿಳಾ ಸಂಘಗಳಿಗೆ ನೀಡಿರುವ ಸಾಲವನ್ನೂ ಮನ್ನಾ ಮಾಡಬೇಕು' ಎಂದು ಆಗ್ರಹಿಸಿದರು.

ವ್ಯಾಪ್ತಿಯ ವಾಣಿಜ್ಯ ಬ್ಯಾಂಕುಗಳಲ್ಲಿ ಪಡೆದಿರುವ ಸಾಲವನ್ನೂ ಮನ್ನಾ ಮಾಡಬೇಕು. ಸಾಲ ಮನ್ನಾ ಮಾಡಿದರೆ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಆದಷ್ಟು ಬೇಗನೆ ಈ ಕುರಿತು ಕ್ರಮ ಕೈಗೊಳ್ಳಬೇಕು' 'ರೈತರು ನಗರ ಸ್ಥಳೀಯ ಸಂಸ್ಥೆಗಳ ಎಂದು ಒತ್ತಾಯಿಸಿದರು.



### ವಾಹನ ದಟ್ಟಣೆ ನಿಯ03್ರಿಸಿ

ಬಳ್ಳಾರಿ: ನಗರದ ಕಪ್ಪಗಲ್ಲು ರಸ್ತೆಯಲ್ಲಿ ವಿಶಾಲ್ ಸೂಪರ್ ಮಾರುಕಟ್ಟೆ ಮುಂಭಾಗದ ಸುತ್ತಮುತ್ತ ಸಂಜೆ ವೇಳೆಯಲ್ಲಿ ವಾಹನ ದಟ್ಟಣೆ ಅತಿಯಾಗಿ, ಸಂಚಾರಕ್ಕೆ ತೊಂದರೆಯಾಗಿದೆ. ಕಪ್ರಗಲು ರಸ್ತೆಗೆ

ಹೊಂದಿಕೊಂಡಂತೆ ಹಲವು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಹೋಟೆಲ್ಗಳಿವೆ. ವಸತಿ ಬಡಾವಣೆಗಳೂ ಇರುವುದರಿಂದ ಜನ ಸಂಚಾರ ಹೆಚ್ಚಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳ್ಳುವಷ್ಟರ ಮಟ್ಟಿಗೆ ದಟ್ಟಣೆ ಹೆಚ್ಚುತ್ತಿದೆ.

ಈ ಸ್ಥಳದಲ್ಲಿ ಸಂಜೆ ವೇಳೆ ಒಬ್ಬ ಕಾನ್ಸೈಬಲ್ ನಿಯೋಜಿಸುವುದು ಅತ್ಯಗತ್ಯವಾಗಿದೆ. ಅಡ್ಡಾದಿಟ್ಟಿ ವಾಹನ ನಿಲುಗಡೆಯನ್ನೂ ನಿಯಂತ್ರಿಸಬೇಕಾಗಿದೆ. -ಮಧುಸೂದನ್, ಉಮಾಶಂಕರ, ಸರಸ್ವತಿ, ರಾಜು,

### ಸಮರ್ಪಕ ವಿದ್ಯುತ್ ಪೂರೈಸಿ

ಬಳ್ಳಾರಿ: ನಗರದಲ್ಲಿ ಇತ್ತಿಚಿನ ದಿನಗಳಲ್ಲಿ ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲ. ಯಾವುದೇ ಸೂಚನೆ ಇಲ್ಲದೆ ಗಂಟೆಗಟ್ಟಳೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.

ಭಗತ್ಸಂಗ್ ನಗರ ಸುತ್ತಮುತ್ತ ಇತ್ತೀಚೆಗೆ ರಾತ್ರಿ ವೇಳೆ ಸಿಂಗಲ್ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಇದರಿಂದ ಹಲವು



ಜೆಸ್ಕಾಂ ಕ್ರಮ ಕೈಗೊಳ್ಳಬೇಕು. –ಮಂಜುನಾಥ್, ಭಗತ್ಸಿಂಗ್ ನಗರ ನಿವಾಸಿಗಳು

ಸಮಸ್ಯೆಗಳುಂಟಾಗುತ್ತಿವೆ. ಕೂಡಲೇ

### ಆಟೊರಿಕ್ಷಾಗಳ

### ಹಾವ೪

ಬಳ್ಳಾರಿ: ನಗರದ ಗಡಿಗಿ ಚೆನ್ನಪ್ಪ ವೃತ್ತದ ನಾಲ್ಕೂ ದಿಕ್ಕಿನ ಮೂಲೆಯಲ್ಲಿ ಆಟೋರಿಕ್ಷಾ ಚಾಲಕರು ಪ್ರಯಾಣಿಕರಿಗಾಗಿ ಕಾಯುತ್ತಾ ನಿಲ್ಲುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ.

ವೃತ್ತದ ಪೆಟ್ರೋಲ್ಬಂಕ್ ಅಂಚಿನಲ್ಲಿ, ರಾಯಲ್ ಟಾಕೀಸ್ ಮೂಲೆಯಲ್ಲಿ, ಬೆಂಗಳೂರು ರಸ್ತೆ ಆರಂಭದಲ್ಲಿ ಆಟೋರಿಕ್ಷಾದವರಿಂದಲೇ ವಾಹನ ಸಂಚಾರ ನಿಲುಗಡೆಯಾಗುತ್ತಿದೆ. ಆಟೋರಿಕ್ಷಾದವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪೊಲೀಸರು ದ್ವಿಚಕ್ರ ವಾಹನ ಸವಾರರ ವಾಹನ ದಾಖಲೆಗಳ ಪರಿಶೀಲನೆಯಲ್ಲೇ ಹೆಚ್ಚು ಕಾಲ ಕಳೆಯುತ್ತಾರೆ.

ಟೋರಿಕ್ಷಾ ಚಾಲಕರಿಗೆ ಪೊಲೀಸರೆಂದರೆ ಅಳುಕೇ ಇಲ್ಲವಾಗಿದೆ. ಹೀಗಾಗಿ ಅವರು ನಿಯಮ ಪಾಲಿಸದೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ.

–ಆನಂದ, ರಾಜೇಶ, ನಾಗೇಶ್

### FINANCIAL EXPRESS

# Governor's rule imposed in J-K; Army chief says anti-terror ops will continue

PRESS TRUST OF INDIA New Delhi/Srinagar, June 20

JAMMU AND KASHMIR was brought under governor's rule on Wednesday and the state Assembly put under suspended animation, a day after the PDP-BJP government collapsed with the BJP ending the three-year-old alliance with the regional party.

As governor N N Vohra held multiple meetings in Srinagar during which security measures

were discussed, Army chief Gen Bipin Rawat said the ongoing military operations in the Valley against terrorists would continue as earlier.

unlikely to have any impact on ongoing military operations, he told reporters in New Delhi. It is for the fourth time that the sensitive border state was placed under Central rule in the last one decade--all under the tenure of Vohra, who was made the governor in June 2008. This is the

Governor's rule in the state is

eighth time in the last four decades that the state was put under Governor's rule.

"The President has approved imposition of governor's rule in Jammu and Kashmir with immediate effect," a Union home ministry spokesman said in New Delhi in the morning.

tion issued in Srinagar said the Governor Vohra has put Jammu and Kashmir Legislative Assemblyundersuspended animation. The six-year term of the current

An official gazette notifica-



BJP state president Ravinder Raina (L) with former J&K dy CM Kavinder Gupta during a press conference in Jammu

KINGFA

金发科技(印度)有限公司

KINGFA SCIENCE & TECHNOLOGY (INDIA) LIMITED (FORMERLY HYDRO S & S INDUSTRIES LIMITED)

CIN: L25209TN1983PLC010438

Regd. Office: "Dhun Building", Ill Floor, 827, Anna Salai, Chennai - 600002. Ph: +91-044-28521736

Fax: +91-044-28520420. Email: cs@kingfaindia.com Website: www.kingfaindia.com

NOTICE

Transfer of Equity Shares of the Company to Investor Education

and Protection Fund (IEPF)

Shareholders are hereby informed that pursuant to the provisions of Investor Education and

Protection Fund Authority (Accounting, Audit, Transfer and Refund) Rules, 2016 ("the Rules")

the dividend declared during the Financial Year 2010 - 2011 which remained unclaimed

for a period of seven years will be credited to the IEPF as per the procedure set out in the

Rules. The corresponding shares on which dividend was unclaimed for seven consecutive

The Company will not transfer such shares to the IEPF where there is a specific order of

Court/Tribunal restraining any transfer of such shares or where the shares are

In Compliance to the Rules, the Company has communicated individually to the concerned

shareholders and the details of such shares liable to be transferred to IEPF are also made

available on our website www.kingfaindia.com to verify the details of their unencashed

Shareholders are requested to claim the dividend declared during the Financial Year 2010

Concerned shareholders holding shares in physical form and whose shares are liable to be

transferred to IEPF, may note that the Company would be issuing duplicable share

certificate(s) in, lieu of the original held by them for the purpose of transfer of shares to IEPF

ınd upon such issue, the Company shall inform the depository by way of corporate action to

convert the duplicate share certificates into DEMAT form and transfer in favour of IEPF. The

original share certificate(s) which are registered in the name of original shareholders will

stand automatically cancelled and be deemed non-negotiable. Concerned shareholders

holding shares in dematerialized form may note that the Company shall inform the depository

In case the Company does not receive any communication from the concerned shareholders

on or before 15th October, 2018, the Company with a view to adhering with the requirements

The corresponding shares on which dividend is unclaimed for seven consecutive years shall

Please note that no claim shall lie against the Company in respect of unclaimed dividend

amount and shares transferred to IEPF. Shareholders may claim the dividend and

corresponding shares transferred to IEPF including all benefits accruing on such shares, if

For any queries on the above matter, Shareholders are requested to contact the Company's

Registrar and Share Transfer Agents, Mr.S Yuvaraj, M/s. Integrated Registry Management

Services Private Limited, Unit : Kingfa Science & Technology (India) Limited, 2nd Floor,

"Kences Towers", No. 1, Ramakrishna Street, North Usman Road, T. Nagar, Chennai - 600017,

Tel: +91-044-28140801 to 28140803, Fax: +91-044-28142479, E-mailID:

for Kingfa Science & Technology (India) Limited,

Nirnoy Sur

Company Secretary

any, from the IEPF authorities after following the procedure prescribed in the Rules.

of the Rules, transfer the dividend to the IEPF by the due date i.e. 05th November, 2018.

by way of corporate action for transfer of shares in favour of the DEMAT account of the IEPF.

years will also be transferred as per the procedure set out in the Rules.

hypothecated/pledged under the Depositories Act, 1996, if any

dividend and the shares liable to be transferred.

2011 before the same is transferred to the IEPF.

also be transferred without any further notice.

yuvraj@integratedindia.in

Place: Chennai

Date: 20.06.2018

Assembly ends in March, 2021. Separately, Union home minister Rajnath Singh said the Centre wants terrorism to end

and peace to prevail in Kashmir. "Our only aim is that terrorism should end and peace should prevail in Kashmir and ourgovernment will work keeping this in mind," he told reporters in Lucknow. Singh was responding to a

question about BJP's dramatic decision to pull out of the coalition with the Mehbooba Muftiled PDP. Mehbooba submitted her resignation after the BJP withdrew support.

Vohra had last night recommended imposition of governor's rule in a report sent to the Rashtrapati Bhavan around the time when President Ram Nath Kovind, who is on an overseas trip, was onboard his special aircraft. The contents of the governor's report were immediately sent to Suriname where the president was scheduled to land at 6.30 pm (3 am IST).

The president after perusing

the report gave his assent and the same was sent to the Union home ministry by 6 am (IST) following which the process of promulgating Governor's rule was

prepared and sent to Srinagar. "Immediately after receiving the President of India's approval, governor N N Vohra issued the proclamation to impose Governor's rule in the state under Section 92 of the Constitution of Jammu and

spokesman said in Srinagar. After assuming charge as the head of the state administration, Vohra held meetings with top civil administration and police officials at the Civil Secretariat in Srinagar. The governor held discussions with chief secretary B B Vyas and identified

Kashmir today," a Raj Bhavan

the major tasks which shall require to be dealt with on a strict time-bound basis, beginning from Wednesday.

He was earlier accorded a ceremonial welcome and guard of honour by a police contingent as he arrived at the Civil Secretariat to take charge of the administration. Vohra chaired a meeting of top officials -- both from civil administration and police -- to gear up the state administrative machinery to function with speed, efficiency and accountability. The break-up of the PDP-BJP coalition triggered celebrations in parts of the Valley, even as some people expressed apprehension that governor's rule might lead to lack of transparency and worsen the situation in the state.

# Ambuja Cement **AMBUJA CEMENTS LIMITED**

Regd Off: P.O Ambujanagar, Taluka, Kodinar, Dist. Gir Somnath, Gujarat - 362715 Corp. Off: Elegant Business Park, MIDC Cross Road "B", Off Andheri Kurla Road, Andheri (East), Mumbai - 400059 Tel: 022-40667000, E mail : shares@ambujacement.com Website: www.ambujacement.com CIN No.: L26942GJ1981PLC004717

#### NOTICE TO THE SHAREHOLDERS OF THE COMPANY

Sub.: Compulsory transfer of Equity Shares to Investor Education and Protection Fund (IEPF) Account.

Notice is hereby given pursuant to the provisions of Section 124 (6) read with the Investor Education and Protection Fund Authority (Accounting, Audit, Transfer and Refund) Rules, 2016, and the 'Amendment Rules, 2017' ("the Rules") notified by the Ministry of Corporate Affairs, the Company is required to transfer all shares in respect of which dividend has not been paid or claimed by the shareholders for seven consecutive years or more in the name of Investor Education and Protection Fund (IEPF) Account.

The Company in compliance with the aforesaid "Rules" has sent individual notices to all those shareholders whose shares are liable to be transferred to IEPF Account and have also uploaded full details of such shares due for transfer as well as unclaimed dividends on the website of the company at www.ambujacement.com. Shareholders are requested to verify the details of unclaimed dividends and the shares liable to be transferred to the IEPF Authority.

Shareholders may note that both the unclaimed dividends and the shares transferred to the IEPF Authority can be claimed back by them from IEPF Authority after following the procedure prescribed under the Rules.

The concerned shareholders may take further Notice that in case the Company does not receive any communication from them by 16th August, 2018, the Company shall, in compliance with the requirements set out in the Rules, transfer the shares to the IEPF Authority by 31st August, 2018. Further, for facilitating the transfer of such shares in cases where the shares are held in physical form, the Company would be issuing duplicate share certificate(s) in lieu of the original share certificate(s) held by them and upon such issue, the original share certificate(s) which stand registered in their name will stand automatically cancelled and be deemed non-negotiable. The shareholders may take further notice that the details uploaded by the Company on its website should be regarded and shall be deemed adequate notice in respect of issue of the duplicate share certificate(s) by the Company for the purpose of transfer of shares to IEPF Authority pursuant to the said Rules. In case of shares held in dematerised mode, the transfer of such shares will be done by way of corporate action through the Depositories to the demat account of the IEPF authority as per the procedure laid

Shareholders having any queries on the subject matter, may contact the Company's Registrar and Transfer Agents M/s. Link Intime India Pvt. Ltd.,

C 101, 247 Park, L B S Marg, Vikhroli West, Mumbai - 400 083 Tel No: +91 22 49186000 Fax: +91 22 49186060, e-mail rnt.helpdesk@linkintime.co.in

For Ambuja Cements Limited

(RAJIV GANDHI)

Company Secretary

NOTICE

Declaration of Dividend:

Place: Mumbai

Date: 15<sup>th</sup> June, 2018

Notice is hereby given that the Board of Directors of IDFC AMC Trustee Company Limited (Trustee to IDFC Mutual Fund) has approved the declaration of dividend under the Dividend options of the following Scheme/Plan, subject to availability of \*distributable surplus, with the Record Date as Tuesday, June 26, 2018.

Scheme	Plan	Period- icity	Face value Per Unit (in Rs.)	Gross Dividend rate (Including DDT) (in Rs.)*	Net Quantum of Dividend Per Unit (Excluding DDT) (in Rs.)		NAV (in Rs.) Per Unit as on June	
					Individuals and HUF	Others	19,2018	
IDFC Government Securities Fund - Constant Maturity Plan	Regular	Quarterly	10	0.0114	0.0082	0.0076	10.7686	
IDFC Government Securities Fund - Constant Maturity Plan	Direct	Quarterly	10	0.0131	0.0094	0.0087	11.0324	
IDFC Banking & PSU Debt Fund	Regular	Quarterly	10	0.0558	0.0402	0.0372	10.5892	
IDFC Banking & PSU Debt Fund	Direct	Quarterly	10	0.0624	0.0449	0.0416	10.6661	
IDFC Bond Fund - Medium Term Plan	Regular	Quarterly	10	0.0422	0.0304	0.0281	10.7794	
IDFC Bond Fund - Medium Term Plan	Direct	Quarterly	10	0.0598	0.0431	0.0399	10.9189	
IDFC Bond Fund - Short Term Plan	Regular	Quarterly	10	0.0245	0.0176	0.0163	10.0406	
IDFC Bond Fund - Short Term Plan	Direct	Quarterly	10	0.0292	0.0210	0.0195	10.0458	
IDFC Low Duration Fund	Regular	Quarterly	10	0.1275	0.0918	0.0850	10.7960	
IDFC Low Duration Fund	Direct	Quarterly	10	0.1329	0.0957	0.0886	10.7195	
IDFC Corporate Bond Fund	Regular	Quarterly	10	0.0358	0.0258	0.0239	10.4594	
IDFC Corporate Bond Fund	Direct	Quarterly	10	0.0420	0.0303	0.0280	10.3136	
IDFC Credit Risk Fund	Regular	Quarterly	10	0.0278	0.0200	0.0185	10.1526	
IDFC Credit Risk Fund	Direct	Quarterly	10	0.0570	0.0411	0.0380	10.1850	
IDFC All Season Bond Fund	Regular	Quarterly	10	0.0714	0.0514	0.0476	12.4461	
IDFC All Season Bond Fund	Direct	Quarterly	10	0.0850	0.0612	0.0567	12.5950	
IDFC Regular Savings Fund	Regular	Quarterly	10	0.1932	0.1391	0.1288	12.8447	
IDFC Regular Savings Fund	Direct	Quarterly	10	0.2079	0.1498	0.1387	13.8268	

surplus. Considering the volatile nature of markets, Trustee reserves the right to restrict the quantum of dividend upto the per unit distributable surplus available on the Record Date in case of fall in market.

# If in any case the Record Date falls on a non-business day, the immediately following business day

All investors whose names appear in the register of unit holders of the Scheme/Plan/Option as on the close of the record date will be eligible to receive the dividend.

Pursuant to the payment of dividend, NAV of the Scheme/Plan/Option will fall

shall be deemed to be the Record Date.

to the extent of payout and statutory levy (if any).

MUTUAL FUND INVESTMENTS ARE SUBJECT TO MARKET RISKS, READ ALL SCHEME RELATED DOCUMENTS CAREFULLY.

IDFC MUTUAL FUND

Complex, Santacruz (E), Mumbai 400098 [Pursuant to rule 30 of the Companies (Incorporation) Rules, 2014]

Advertisement to be published in the newspaper for change of registered office of the company from one state to another

NEO STRUCTO CONSTRUCTION PRIVATE LIMITED

Level 2, Raheja Centre Point, 294 CST Road, Nr Mumbai University, Off Bandra-Kurla

Before the Central Government/Regional Director, Western Region

In the matter of sub section (4) of section 13 of Companies Act, 2013 and clause (a) of sub-rule (5) of Rule 30 of the Companies (Incorporation) Rules, 2014

In the matter of NEO STRUCTO CONSTRUCTION PRIVATE LIMITED having

its registered office at Level 2, Raheja Centre Point, 294 CST Road, Nr Mumbai University, Off Bandra-Kurla Complex, Santacruz (E), Mumbai 400098.

Notice is hereby given to the General Public that the Company already made an application to the Central Government/Regional Director under section 13 of the Companies Act, 2013 seeking confirmation of alteration of Memorandum of Association of the Company in terms of the special resolution passed at the Extraordinary General Meeting held on 26.03.2018 to enable the company to change it registered office from the "State of Maharashtra" to "State

Any person whose interest is likely to be affected by the proposed change of the registered office of the company may deliver either on MCA-21 portal (<u>www.mca.gov.in</u>) by filing investor complaint form or cause to be delivered or send by registered post of his/her objections supported by an Affidavit stating the nature of his/her interest and grounds of opposition to the Central Government/Regional Director, at Everest 5th Floor, 100 Marine Drive, Mumbai- 400002 within fourteen days from the date of publication of this notice with a copy to the applicant company at its registered office at the address mentioned below:

Address: Level 2, Raheja Centre Point, 294 CST Road, Nr Mumbai University, Off Bandra-Kurla Complex, Santacruz (E), Mumbai 400098

For NEO STRUCTO CONSTRUCTION PRIVATE LIMITED

DATE: 21.06.2018 (Deepu Syamaprakash Vaidyan) PLACE: MUMBAI

### **Nitesh Estates Limited** (CIN: L07010KA2004PLC033412)

Ph: 080-40174000 Web: www.niteshestates.com email: investor@niteshestates.com / srinivasan.d@niteshestates.com

Regd. Office: 7th Floor, Nitesh Timesquare, # 8, M G Road, Bangalore 560 001

Transfer of unclaimed dividend and such equity shares of the Company to Investor Education and Protection Fund (IEPF)

Shareholders are hereby informed that pursuant to the provisions of Section 124(6) of the Companies Act, 2013 ('the Act') read with the Investor Education and Protection Fund Authority (Accounting, Audit, Transfer and Refund) Rules, 2016 ('the Rules'), as amended to date, the dividend declared for the financial year 2010-11, which remained unclaimed for seven years and the Equity Shares in respect of which the Dividend amounts have remained

unclaimed for a period of seven consecutive years will be transferred to the IEPF. Complying with the requirements set out in the Rules, the Company has communicated to the concerned shareholders individually whose shares are liable to be transferred to the Authority as per the said Rules for taking appropriate actions.

The full details of such Shareholders and shares due for transfer to the IEPF is available on the website of the Company and Shareholders are requested to refer to the weblink https://www.niteshestates.com/investor-relations/unclaimed-dividend/to verify the details of unencashed dividends and the shares liable to be transferred to the IEPF.

The Shareholders holding shares in physical forms and whose shares are liable to be transferred to the IEPF may note that the Company would be issuing duplicate share certificate in lieu of the original held by them for the purpose of transfer of shares to the IEPF as per the Rules and upon such issue, the Company shall inform the Depository by way of corporate action to convert the duplicate shares into DEMAT form and transfer in favour of the IEPF. The original share certificate which are registered in their name shall stand automatically cancelled and be deemed non-negotiable. The concerned Shareholders holding shares in the dematerialized form may note that the Company shall inform the Depository by way of corporate action for transfer of shares in favour of the DEMAT Account

In case the Company does not receive any communication from the Shareholders by September 01,2018 the Company shall, with a view to adhering with the requirements of the Rules, transfer the unclaimed dividend amount and the concerned shares to the IEPF by the due date i.e. October 28, 2018 as per the procedure set out in the Rules.

NO claim shall lie against the Company in respect of unclaimed dividend amount and shares transferred to IEPF pursuant to the said Rules.


Shareholders may note that both the unclaimed dividend and corresponding shares transferred to the IEPF including all benefits accruing on such shares, if any, can be claimed back from the IEPF Authority after following the procedure prescribed in the Rules. For any queries on the matter above, the Shareholders are requested to contact the

Company's Registrar and Share Transfer Agent, Karvy Computershare Private Limited, Karvy Selenium Tower B, Plot 31-32, Gachibowli, Financial District, Nanakramguda, Hyderabad - 500 032 Toll Free No.: 1800-4258-998, Email: einward.ris@karvy.com

Place: Bangalore

Date: 19.06.2018

For NITESH ESTATES LIMITED D SRINIVASAN Company Secretary



CALL FOR SUPPLIER REGISTRATION BHEL, Ranipet calls for registration from reputed Manufacturers for supply of items required for our Products viz., Fans, Air-Pre Heaters, Electrostatic Precipitators, Fabric Filter, Desalination / Water Treatment System Gates & Dampers and Flue Gas

(A Govt. of India Undertaking)

Industrial Applications. For detailed item list and mode of application, please visit https://supplier.bhel.in and select Unit as-"BAP-Ranipet"

Desulphurisation System for Power Plant and

Note: MSE and SC/ST entrepreneurs are eligible for concessions as per MSME act 2016

For clarifications, if any, please call, Manager Purchase (SDC), BHEL-BAP-Ranipet: 04172-241664, 284474.

The Sandur Manganese & Iron Ores Limited
Regd. Office: 'SATYALAYA', Door No. 266 (Old No. 80), Ward No. 1, Behind Taluka Office, Sandur - 583 119, Ballari District, Karnataka CIN:L85110KA1954PLC000759; Website: www.sandurgroup.com

### NOTICE OF POSTAL BALLOT

Members are hereby informed that the Company has, on Wednesday, 20<sup>th</sup> day of June 2018 completed the dispatch of Notice of Postal Ballot under Section 110 of the Companies Act, 2013 read with Companies (Management and Administration) Rules, 2014 along with Postal Ballot Form and a self-addressed postage pre-paid envelope for seeking consent of the shareholders for the resolutions set forth in the Postal Ballot

The Notice of Postal Ballot has been sent to the Members, whose names appear in the Register of Members or list of Beneficial Owners received from National Securities Depository Limited (NSDL) and Central Depository Services (India) Limited (CDSL) as on. 8 June 2018 and voting rights shall be reckoned as on that date on the basis of proportion of share in the paid-up capital. A person who is not a shareholder as on the cut-off date should treat this Notice for information purposes only.

The Company is providing its Members option to vote either through Postal Ballot or the e-voting facility through NSDL. The voting commences on 21 June 2018 and ends on 21 July 2018.

Members opting to vote physically are requested to return the duly completed Postal Ballot Form, in the self-addressed postage pre-paid envelope sent along with the Notice so as to reach the Scrutinizer on or before 21 July 2018. Shareholders who have not received Postal Ballot Forms, may request for a duplicate Postal Ballot Form, from the Corporate Office of the Company at 'No.1A & 2C, 'Redifice Signature' No.6, Hospital Road, Shivajinagar, Bangalore - 560 001. Envelopes reaching after the date referred to above will be strictly treated as if the reply from the Member has not been received. Members choosing to avail voting through electronic mode are requested to complete their voting on or before 21 July 2018.

In case of any queries pertaining to e-voting procedure, shareholders may refer to Frequently Asked Questions (FAQs) for shareholders and evoting user manual for shareholders available at the download section of www.evoting.nsdl.com or call on toll free no.: 1800-222-990 or send a request at evoting@nsdl.co.in. In case of queries connected with voting by postal ballot including voting by electronic means, you may please contact the undersigned at investors@sandurgroup.com.

The Scrutinizer will submit his report to the Chairman after completion of the scrutiny and the voting results will be announced on or before 23 July 2018 and shall be placed on the website of the Company at http://sandurgroup.com/Investors-Desk.html and the website of NSDL. The voting results will also be communicated to the BSE Limited within 48 hours therefrom. The results shall also be displayed at the Registered Office as well as Corporate Office of the Company.

for The Sandur Manganese & Iron Ores Limited

Place: Bengaluru Date: 20 June 2018

Divya Ajith Company Secretary

Subrahmanyam appointed J-K CS; anti-Naxal expert K Vijay Kumar named adviser to governor

PRESS TRUST OF INDIA Srinagar, June 20

**CHHATTISGARH-CADRE IAS** officer B V R Subrahmanyam was on Wednesday appointed as the chief secretary of Jammu and Kashmir in

place of B B Vyas, who along with super cop and anti-Naxal expert K Vijay Kumar were named advisers to Governor N N Vohra, according to an official communique.

The names of advisers were cleared by the Union home ministry after the state was put under the Governor's rule today, following withdrawal of support by the BJP to the PDP's Mehbooba Mufti's three-year old-coalition government yesterday. The state Assembly has been put under suspended animation.

The 60-year-old Vyas, who is considered as a trusted lieutenant of the Governor, was last month given a one-year extension in service, beyond May 31, 2018, as the chief secretary of the state.

The personnel ministry has also amended the service rules to provide extension to Vyas beyond 60 years of age of superannuation. Till the new rule came into force, the state chief secretary retired on attaining the age of 60 years.

Vyas, who was due to superannuate in November last year, was given two extensions of three months each till May-end, to remain the chief secretary.

Sahi Hai

MUTUALFUNDS



Haq, ek behtar zindagi ka.

### NOTICE - CUM - ADDENDUM Official Points of Acceptance - Change of Address

## of UTI Financial Centre (UFC) – Vapi

The address of UFC at Vapi is changed as under with immediate effect:

UFC Location	Old Address	New Address	Region	Zone
Vapi	UTI Financial Centre, GF 1 & 2, Shoppers Stop Building, Nr Jay Tower, Silvassa Road, Vapi, Gujarat – 396 191. Tel.: (0260) 2421315 Fax: (0260) 2421315	UTI Financial Centre, 1st Floor, Office No. 102 & 103, Saga Casa Complex, Vapi-Daman Main Road, Opp. Royal Twin Tower, Chala, Vapi, Gujarat – 396 191. Tel.: (0260) 2403307	Gujarat	West

This addendum No. 15/2018-19 is an integral part of the Statement of Additional Information (SAI) & Scheme Information Document (SID) / Key Information Memoranda (KIM) of the schemes of UTI Mutual Fund and shall be read in conjunction with the SAI & SID / KIM.

For UTI Asset Management Company Limited

Authorised Signatory

In case any further information is required, the nearest UTI Financial Centre / Official Points of Acceptance may please be contacted.

Mumbai June 20, 2018

Toll Free No.: 1800 22 1230

Website: www.utimf.com

REGISTERED OFFICE: UTI Tower, 'Gn' Block, Bandra Kurla Complex, Bandra (El, Mumbai - 400051, Phone: 022 - 66786666. UTI Asset Management Company Ltd. (Investment Manager for UTI Mutual Fund) E-mail: invest@uti.co.in, [CIN-U65991MH2002GOI137867].

Fund Independent Financial Advisor, for a copy of Statement of Additional Information, Scheme Information Document and Key Information Memorandum cum Application Form. Mutual Fund investments are subject to market risks, read all scheme related documents carefully.

For more information, please contact the nearest UTI Financial Centre or your AMFI/NISM certified UTI Mutual

**BENGALURU**